


ವಹಾಬ್ ದೊಡ್ಡ ಮನೆರೊ

# ಓದು ಕಡಾವು ಓದು...

ಬ್ಯಾರಿ ಅಧ್ಯಯನ ಕೇಂದ್ರ  
ಮಯಿಕಾಲ - 575 001



ಸಾಹಿತ್ಯತ್‌ಲ್ ಪಡಿಪು ಕಿಟ್‌ರ್  
ಪಡಿಪುಲು ಇನ್ನಾನ್ ಆವುರಾರ್

# ಓದು ಕಿಡಾವು ಓದು...

(ಬ್ಯಾರಿ ಬಾಸೆರೊ ಸುರೂತೆ ಮಕ್ಕಲೊ ಸಾಹಿತ್ಯ)

ವಹಾಬ್ ದೊಡ್ಡಮನೆ

ಬ್ಯಾರಿ ಅಧ್ಯಯನ ಕೇಂದ್ರ  
ತಳ ಅಂತಸ್, ಕ್ಯಾಪಿಟಲ್ ಅವೆನ್ಯೂ  
ಜಿಲ್ಲಾಧಿಕಾರಿ ಆಫೀಸ್‌ರೊ ಮುಟ್ಟ  
ಮಯಿಕಾಲ - 575 001

## ÖDHU KIDAVU ÖDHU

(Childrens Short Stories in Beary language)

Author : Dr. A. Wahab Doddamane

Ist Publication : Dec. 2006

Copies : 3000

Price : 10 Rupees

© Fouzia Wahab

All Rights Reserved

Designed & Printed at

**Aakrithi Computers**

Hampankatta, Mangalore - 1

Tel. : 0824 2443002

Published by

**Beary Research Centre**

Basement Floor, Capital Avenue Building

Near D.C. Office, Mangalore - 575 001

### ನೆನಪುಗು

ನಕ್ಕು ಚೈಕೊಗು ಒರು ಸಬಬ್ (ಕಾರಣ) ತನ್ನೊ ನಂಡೊ ಮಕ್ಕು

ರೋಚಿ

ಮೋನಿ

ಅಕ್ಕು -ಗು

ಮನಸ್ಸರೆ ಉಲ್‌ಗತ್‌ಲ್ ಪಿಸ್ ಬೆಚ್ಚಿತ್

ವಹಾಬ್ ದೊಡ್ಡಮನೆ

## ಓದು ಕಿಡಾವು ಓದು

ಓದು ಕಿಡಾವು ಓದು  
ಇದುವೇ ದುನಿಯಾವುರ ಜಾದು  
ಓದಿ ಓದಿತ್ತೆ ಗೆಂದ್ ದುನಿಯಾವು  
ಓದಿ ಓದಿತ್ತೇ ನಲ್ಲೆ ಇನ್ನಾನ್ ನೀನಾವು  
ಓದಿ ಓದಿತ್ತೇ ಕೊಂಡು ಬಾ ಪೇರ್  
ಅಬ್ಬ ಉಮ್ಮುಗ್.... ನಿಂಡೆ ಕೌಮುಗ್  
ಓದು ಕಿಡಾವು.. ಓದು.

### ಮಕ್ಕಗ್, ಉಮ್ಮ ಅಬ್ಬಗ್ - ಸುರುತ್ತೆ ಪಲಕ

ಇದ್ ಬ್ಯಾರಿ ಬಾಸೆರೋ ಸುರುತೆ ಮಕ್ಕಲೊ ಸಾಹಿತ್ಯ. ನಗ್ ಬ್ಯಾರಿಗ್, ನಗಲೆ ಬಾಸೆರೋ ನಗ್ ಪಡಿಕೊನು. ನಗ್ ಬ್ಯಾರಿಗ್ ಚೆಲ್ಲೊಗು ಹೆಮ್ಮೆ ಪಡೊನು. ಓದೊನು, ಪಲಕ ಪರೆಯೊನು. ನಗ್ ಎಲ್ಲಾ ಬಾಸೆರೊಂ ಪಡಿಕೊನು. ಇಲ್ತ್ ದುನಿಯಾವುಲು ಯೇ ಮೂಲೆಲ್ ಇನ್ನೆಂಗುಮ್ ಅದಾರೆ ನಗ್ ಪಡಿಕೊನು. ಬ್ಯಾರಿ ಬಾಸೆರೊ ನಗ್ ಮರೊಕೊಗು ತೀರ. ಎಂದ್ಗ್ ಚೆನ್ನೆಂಗ್ ನಗಲೆ ಬಾಸೆರೊ ನಗ್‌ಮೇ ಮರ್‌ನೆಂಗ್ ಪಿನ್ನೆ ಆರ್ ನೆನಪು ಬೈಕೊನು? ಪಡಿಕೊನು? ನಗ್ ಬ್ಯಾರಿಗ್, ಬ್ಯಾರಿ ಬಾಸೆ ನಗಲೆದ್. ಅದಾರೆ ಬೆಳೆಪಾಟ್‌ರೆದ್ ನಗಲೊ ಪನಿ. ನಗಲೊ ಮಕ್ಕ ಅದಾರೊ ಮರ್‌ನೆಂಗ್ ನಗಲೊ ಜನಾಂಗತ್ತೊ ಸಂಸ್ಕೃತಿರೆ ಮರಕುವಾರ್. ನಗಲೊ ಹಿರಿಯಗಲೊ ಮರಕುವಾರ್. ನಗಲೊ ರಾಯತ್ತೆ ಮರಕುವಾರ್. ನಗ್ ಇಂಗ್ಲೀಷ್ ಪಡಿಕುುವಾ ಚೆಂತ್, ನಗಲೊ, ನಗ್ ಬಲ್‌ತಿಯೊ ಈ ಸಮಾಜತ್ತೊ, ನಗಲೊ ಉಮ್ಮ ಅಬ್ಬರೊ ಪಲಕ ಮರಕೊನಾ? ನಗಲೊ ಬಾಸೆ ನಗ್ ಒಲಿಚಿಲ್ಲೆಂಗ್ ಪಿನ್ನೆ ಆರ್ ಒಲಿಕ್‌ರೊ?

ಇಲ್ಲೆ ಇಲ್ಲೆ, ಅದಕ್ಕ್ ಈ ಎಲ್ತ್ ಒರು ಉತ್ತರ. ನಗಲೊ ಪಲೆಯತನತೊ ನೆನಪು ಬೈಕೊಗು ಇದ್ ನಂಡೆ ಒರು ಚೆರಿಯೆ ತೊಡಕ. ನಿಗ್ ಓದಿತ್ತೆ ನಿಗಲೆ ಅಭಿಪ್ರಾಯ ಚೊನ್ನೆಂಗ್ ಜಂಡಾಮತ್ತೊ ಕುರಿ ಇನ್ನುಂ ನಲ್ಲೊ ಎಲ್ತ್ ನಿಗಲೆ ಮುನೋಲು ಓದೊಗು ಬರು.

ಅಬ್ಬ ಉಮ್ಮ ಹಿರಿಯಗ್, ನಗಲೆ ಪಿರ್‌ಸತ್ತೆ ಚೆರಿಯೆ ಚೆಂದತ್ತೆ ಮಕ್ಕ, ಎಲ್ಲಾರುಂ ಮನಸ್ಸಾಕೆಂಗ್ ನಗ್ ಬ್ಯಾರಿ ಬಾಸೆರೊ ಒಲಿಕ. ಒಲ್ಲೆತ್ತೆ ನಗ್ ಬ್ಯಾರಿಗ್ ಚಿರಿಕ.

ಪಿರ್ಸ್ ಇಕ್ಕಟ್ಟ್

ವಹಾಬ್ ದೊಡ್ಡಮನೆ

ತಾರೀಕ್ : 01 ಡಿಸೆಂಬರ್, 2006


ಬ್ಯಾರಿ ಅಧ್ಯಯನ ಕೇಂದ್ರ, ಮಯಿಕಾಲ

ನೆನಪಿಕ್ಕಟ್ಟ್ : 'ಗ್' ಕನ್ನಡತ್ತೆ 'ಜಿ' ಚೆಂತ್ ಉಚ್ಚಾರಾಕೊನು

## ಪೋಕಾಕರೆ ಪಯಿ

ಒರು ರಾಯತ್ತಲ್ ಒರು ಪೈಸಕಾರ ಇಂತ್. ಅಯಲೊ ಪೇರ್ ಪೋಕಾಕ. ಅಯಲ್ ಒರು ಪಯಿ ಬಲಿತಿಂತ್. ಅದಾರ್ ಪೇರ್ ಲಸ್‌ಮಿ. ಲಸ್‌ಮಿ ನಲ್ಲೆ ಪಯಿ. ಚಮ್ಮೆ ಪಾಲ್ ಕೊಡುತು ಕೊಂತು ಇಂತ್. ಪೋಕಾಕರೊ ಪೆಂಞ್ಲಾಯಿಗ್ ಬ್ಯಾರೆ ಪಯಿಗ್ ಇನ್ನೆಂಗು ಲಸ್‌ಮಿರೆ ಮೇಲೆ ಬಾರಿ ಪಿಸ್. ನಾಲ್‌ಗುಮ್ ಕಾಲಾತೆ ಪಾಲ್ ಕರ್‌ನಾತ್ ಅದಾರೊ ಕಡಚಿಗುಂ ಕುಡಿಪಾಟಿಯೊ ಪಿನ್ನೆ ರಾಯತೊ ಮುಟ್ಟತೊ ಗುಡ್ಡೆಗ್ ಆಟ ಬುಡುರು. ಲಸಿಮಿ ಬೇರೆ ಪಯಿಚಲೆ ಒಟ್ಟುಗು ಮೇಞ್‌ತ್ ಅಸರ್‌ಗ್ ಪೆರವು ಕಡಚಿರೆ ಮುಟ್ಟಿ ಬರು.

ಒರು ನಾಲ್ ಎಪ್ಪೊಂ ಪೋವುಂ ಪೋಲೆ ಲಸಿಮಿ ಪಿನ್ನೆ ಬಾಕಿ ಪಯಿಗ್ ಗುಡ್ಡೆಗ್ ಮೇಯನುಗು ಪೋಯಿತ್ ಅಸರ್ ತೋಲಮ್ ಪುಲ್ಲ ಎಲೆ ಎಲ್ಲಾ ತಿಂಡತ್, ತೋಡುಲು ತನ್ನಿ ಕುಡಿಚಿತ್, ಮೇಞ್‌ ಎಲ್ಲಾ ಪಯಿಗ್ ದೂರ ದೂರ ಮೆಯಿರೊ ಸಬಬ್‌ಲು ಒರು



ಪಯಿರೊ ಇನ್ನೊರು ಪಯಿಗ್ ಕಾಂಡೊ ಕೊರೊಡಿ. ಅಂಡ್ ಅಸರ್‌ಗ್ ಎಲ್ಲಾ ಪಯಿಗ್ ಮೇಘಾತ್ ಪೆರವು ಅವುತ್‌ಗ್ ಪೋಯದ್ ಲಸಿಮಿ ಪಯಿಗ್ ಪಿಡಿಯಾಯಿಲ್ಲೆ. ನೇರ ಅಸರ್ ಪೋಯಿತ್ ಮೋಂದಿ ಅಲ್‌ಕಡಿ ಆಯೊ ಕಂಡ್‌ತ್, ಲಸಿಮಿ ಬೇಗ ಅವುತ್‌ಗ್ ಪೆರವು ಪೋಂಬೊ, ಎದುರು ಒರು ಅಡ್ಡ ಬಲಿಪ (ಪಿಲಿ) ತುಲ್ಲಿತ್, ಎದುರು ಬಂಡ್. ಲಸಿಮಿಗ್ ಪೇಡಿ ಆವುರು. ಅಡ್ಡ ಬಲಿಪ ದುರು ದುರು ಅರ್ಸತ್‌ಲ್ ನೋಕಿತ್ ಚೆಲ್ಲ್‌ರ್ “ಏ ಪಯಿ, ಎವುಡೆಗ್ ಪೋಂಡೆ, ನಾನ್ ನಿಂಡೊ ಇಪ್ಪ ತಿನ್ನರೆ, ನಿಂಡೆ ಎರಚಿರೊ ಚೊಯಿಕ್‌ರೆ, ನಿಂಡೆ ಮುಲ್ಲುರೆ ಕಡಿಕ್‌ರೆ, ನಿಂಡೆ ಚೋರೆ ಕುಡಿಕ್‌ರೆ. ಜಾಗ್ರತೆ ಅವುಡೆಮೆ ನಿಲ್ಲೆ”.

ಲಸಿಮಿ ಪಯಿಗ್ ಇದ್ ಕೇಟ್‌ತ್ ತಡಿಯೆಲ್ಲಾ ಬೆರನ್‌ತ್. ಆಯೆಂಗು ಸಮಾಧಾನ ಅಕಿತ್ ಚೆಲ್ಲ್‌ರ್ “ಏ ಪಿಲಿಯೇ, ನಾನ್ ನಿಂಡೊ ಎಂದಾಕಿರೆ? ನಂಡೆ ಪೋನುಗು ಬುಡು, ನಂಡೆ ಕಡಚಿ ಪಾಲ್ ಕುಡಿಕೊಗು ಕಾಕ್‌ರ್”.

ಅಡ್ಡ ಬಲಿಪಗ್ ಜೋರು ಅರಾಸ ಬಂತ. “ಏ ಪಯಿ, ಅದ್ ಆವುಲ್ಲೆ. ನಕ್ಕ ಪಯಿಕ್‌ರ್”. ಅಪ್ಪ ಲಸಿಮಿ ಚೆಲ್ಲ್‌ರ್. “ಕಾಡರೆ ರಾಜಾವು ಆಯೆ ಪಿಲಿಯೇ, ನಕ್ಕ ರಹಮ್ ಆಕ್, ನಂಡೆ ಕಡಚಿ ಪೈಚಿತ್ ಬುಲುಪು ಇಟ್ಪೊ ಕೊಂತು ಇಕ್ಕರ್. ಅಂಗನೆ ನಿಕ್ಕ ನಂಡೆ ತಿನ್ನೊ ನೊಂಟು ಮನಸ್ಸೆ ಇನ್ನೆಂಗ್ ನಾನು ಪೋಯಿತ್ ಪಾಲ್ ಕೊರುತು ಪೆರವು ಬಂಡೆ”.

ಅಡ್ಡ ಬಲಿಪ ಚೆಲ್ಲ್‌ರ್ “ನಿಂಡೆ ಕಲವು ಬೇಂಡೆ. ನೀನ್ ಒರ್ಕ ಅವುತುಗು ಪೋಯೆ ಪಿನ್ನೆ ಪೆರವು ಬಂಡೆ ಚೆಲ್ಲ್‌ರ್‌ದ್ ಪಚ್ಚೆ ಕಲವು”.

ಅಪ್ಪ ಲಸಿಮಿ ಪಯಿ ಚೆಲ್ಲ್‌ರ್ “ಪಿಲಿಯೇ ನಂಡೊ ನಂಬು, ನಾನ್ ಪಡೆಚೋಂಡೆ ನಂಬಿತ್ ಬಾಷೆ ತಂಡೆ, ನಾನ್ ಖಂಡಿತ ಪೆರವು ಬಂಡೆ”.

ಅಡ್ಡ ಬಲಿಪಗ್ ಪಡೆಚೋಂಡೆ ಪೇರ್ ಕೇಟ್‌ತ್ ಪೇಡಿ ಅಯಿತ್. “ನೋಕ, ನೀನ್ ಪಡೆಚೋಂಡೆ ಪೇರ್ ಚೆನ್ನದ್‌ಗ್ ನಾನ್ ನಿಂಡೆ ಬುಡ್‌ರೆ” ಚೆಂತ ಲಸಿಮಿರೆ ಪೋಕು ಬುಡ್‌ರ್.

ಲಸಿಮಿ ಪಯಿ ಬೇಗ ಬೇಗ ತಂಡೆ ಕೆದೆಗ್ ಬಂಡ್. ಕಡಚಿಗ್ ಪಾಲ್ ಕೊಡ್‌ಕ್‌ರ್. ಅದರೆ ಪಿಸ್ ಆಕ್‌ರ್. ಬಾಕಿ ಪೈಗ್‌ರೊಟ್ಟುಗು ಬಿಷಯ ಚೆಲ್ಲ್‌ರ್.

ಅಪ್ಪ ಆ ‘ಪಯಿ’ಗ್ ಎಲ್ಲಾ ‘ನೀನ್ ಪೆರವು ಪೋಗಂಡೆ, ಬಾಷೆ ಕೊರ್‌ತೆಂಗ್ ಇಕ್ಕಟ್.

ಅದು ಪೋಲೆ ನಡಕಂಡ''. ಇಂಡ್ ಆರ್ ಬಾಷೆ ಕೊಡ್ತೊ ಪೋಲೆ ನಡಕಾರ್ ಚಿಂತ್ ಸಮಾಧಾನ ಚಿಲ್ಲ್ಯಂಬೋ...

ಲಸಿಮಿ ಪಯಿ ಚಿಲ್ಲ್ಯಾರ್ 'ನಂಡೆ ಚಿಂತ್ರಾಯಿಮಾರೆ, ನಕ್ಕ ಮಾಘ್ ಆಕೊರು, ನಾನ್ ಪಿಲಿಕ್ ಬಾಸೆ ಕೊಡ್ತಾರೆ. ಕೊಡ್ತೊ ಬಾಸೆಗ್ ತಪ್ಪಿಯೆಂಗೆ ಪಡೆಚೋನು ನಂಡೆ ಮಾಘಾಕಾಲೆ. ನಾನ್ ಪೋಂಡೆ, ನಂಡೆ ಕಡಚಿರೆ ನಿಗ್ಲೆ ಕಡಚಿ ಪೋಲೆಮೆ ಪಿಸಾರ್ಕೊರು. ಎದುರು ಬನ್ನೆಂಗೆ ತಾಡಂಡ. ಪೆರವು ಬನ್ನೆಂಗೆ ಚೊವುಟಂಡ, ಚೆನ್ನತ್ ಲಸಿಮಿ ಪಯಿ ಬೀಸ ಬೀಸ ಗುಡ್ಡೆರೆ ಅರ್ಗ್ಗ್ ನಡಕಾರ್.

ಗುಡ್ಡೆಲ್ ಅಡ್ಡ ಬಲಿಪ ಕೆರ್ನ್ ಕೊಂತು ಇಕ್ಯಾರ್. ಅದ್ಕ ಲಸಿಮಿ ಪಯಿರೊ ನೇರ್ತನ ನೋಕಿತ್ ಅದೀಸ ಆವುರು.

ಲಸಿಮಿ ಪಯಿ ಚಿಲ್ಲ್ಯಾರ್ 'ಏ ಪಿಲಿಯೆ ನಂಡೆ ಬಾಷೆ ಪೋಲೆ ನಾನ್ ಬನ್ನರೆ. ನಂಡೆ ಎರಚಿರೆ ಕಡಚಿ ತಿನ್ನಾ. ನಂಡೆ ಮುಲ್ಲುರೆ ಚೊಯಿಚಿತ್ ಮುಲ್ಲುಗ್. ನಂಡೆ ಬೆಚ್ಚೆ ಬೆಚ್ಚೆ ಚೋರೆರೆ ಕುಡಿ''.

ಅಡ್ಡ ಬಲಿಪಗ್ ಲಸಿಮಿರೆ ನೇರ್ ನೋಕಿತ್ ಕನ್ನಲ್ ತನ್ನಿ ಬಂಡ್. 'ಏ ಪಯ್ ಸತ್ಯ, ನೇರಾಯೊ ನಿಂಡೆ ತಿಂಡೆಂಗೆ ನಂಡೆ ಪಡೆಚೋನು ಮಾಘಾಕಾಲೆ' ಚಿಂತ್ ಬುಲ್ಪಿಚ್ಚತ್. ಈ ದುನಿಯಾವುರೊ ಅಂತ್ಯತೋಲೊ ನಿಂಡೆ ನಲ್ಲತನ, ನೇರ್ಗೈತ್ ಆಲ್ಮಾರ್ ನಿಂಡೆ ನೆನಪಾಕುವಾರ್. ಇಂಗ್ಲನೆ ಚಿಂತ್ ಬೇಚಾರ್ಲ್ ಗುಡ್ಡೆರೆ ಕೀಲ್ ತುಲ್ಲಿತ್ ಜೀಯ ಎಡ್ತ್ ಚಿತ್ ಪೋಂಡು.

ಲಸಿಮಿ ಪಯಿ ತಂಡೆ ಕಡಚಿರೆ ಮುಟ್ಟು ಪೆರವು ಪೋಂಡು.


ಮಕ್ಕಳೇ ಈ ಕತೆ ನಡನ್ನ್ತ್, ಚಿಮ್ಮೆ ವರ್ಷ ಆವು. ಪೋಕಾಕ ಇಪ್ಪ ಇಲ್ಲೆ. ಲಸಿಮಿ ಪಯಿಯುಮ್ ಇಲ್ಲೆ. ಆಯೆಂಗೆ ಹಿರಿಯಗ್ ಇಂಡೊ ಚಿಲ್ಲ್ಯಾರ್ 'ನೇರ್ ಚಿನ್ನೆಂಗೆ ಪೋಕಾಕರೆ ಪಯಿ ಪೋಲೆ ಬೇನು'.

## ಪುತ್ತು ಮೋಲೆ ಪೂಚೆಗ್ ಗಂಟೆ ಕೆಟ್ವಾರೆ ಆರ್?

ಪುದಿಯವುತೊ ಪುತ್ತುಮೋಲು, ಅವುಲೊ ಅಬ್ಬಗ್ ಒರೇ ಮೋಲು. ಪುತ್ತುಮೋಲ್‌ಗು ಪೂಚೆ ಚೆನ್ನೆಂಗ್ ಭಾರೀ ಪಿಸ್. ಅವುಲೊ ಪೂಚೆ ನಾಲುಗುಮ್ ಸುಬೆಲೆ ಅವುಲೊ ಕೈಲೇ ಪಾಲ್ ಕುಡಿಕು. ಪಯಿಚೆಂಗ್ ಕಟ್ವಾರೆ ಕುಡಿಕಾಲೆ. ಪುತ್ತು ಮೋಲೆ ಉಮ್ಮ ಮೀನ್ ಮುರಿಕುಂಬೊ ಅದಾರೊ ಬ್ಯಾಂಡಾತ್ರೆ ಕಂಡೆ ಕರ್ಲ್ ಎಲ್ಲಾ ಪೂಚೆಗೆ ತಿನ್ನೆಬಾಟು.

ಪುತ್ತುಮೋಲೆ ಔತುರೊ ಅಡ್‌ಪಾಕಾರ ಪೂಚೆರೊ ದೈಕೆರೊ ಪಕ್ಕ. ಜಾವುಗು ಅಡುಪುಕಾರೆಗೆ ಕಕ್ಕೊಗು ಬಂಡೊ ಎಲಿಗ್ಲೆಲೊ ಪೇಡಿ ಪಾಡಿತ್ತ್ ಓಡು ಬಾಟುರೊ, ಕೈಕ್ ಕಿಟ್ಟಿಯೆಂಗ್ ಅದಾರೊ ಕೊಲ್ಲುರೊ ಪುತ್ತುಮೋಲೆ ಪೂಚೆರೊ ಸೊರ.

ಈ ಪೂಚೆರೊ ಚೆಂತ್ ಎಲಿಮಾರೆಲ್ಲಾ ಅಡ್‌ಪುಕಾರೆಗ್ ಬಂಡಿಲ್ಲೆ. ಅವುತುರೊ ಉಲುಗತುಗುಂ ಬಂಡಿಲ್ಲೆ. ಇಗ್ನೆ ಇಕ್ಕುಂಬೊ ಎಲಿಮಾರ್ ಎಲ್ಲಾ ಪಯಿಚ್ಚಿತ್ತ್ ಪೋಯರ್. ಒರು ನಾಲ್ ಜಾವುಗು ಎಲ್ಲಾ ಎಲಿಗ್ ಅವುತುರೊ ತೋಟತ್ಲ್ ಸಭೆ ಸೇರಾರಾರ್. ಒರು ಬೊಡ್ಡ ಪೆರ್ಗುಡೆ ಚೆಲ್ವಾರ್ 'ಈ ಪುತ್ತುಮೋಲೆ ಪೂಚೆರೆ ಚೆಂತ್



ನಗ್ಗ ಎಲ್ಲಾ ಪೈಕಾರ, ನಗ್ಗ್ ತಿನ್ನೊನುಗು ಕಿಟ್ಲೆ. ಪುತ್ತುಮೋಲೆ ಅವುತುಲು ಮೀನ್ ಪೊರ್ಚಿತ್ತ್, ಸುಕ್ರಿಗ್ಲೆ ಬೈಕುರೊ ಕಮ್ಮನೆ ನಂಡೊ ಬಾಯಿಲ್ ತನ್ನಿ ಬಂಡ್. ನಂಡೊ ಬಯರ್ಲ್ ತೀ ಬಂಡ್. ಆಯೆಂಗುಮ್ ನಗ್ಗಲೊ ತಿನ್ನೊಗು ಆ ಪೂಚೆ ಬುಡುಲ್ಲೆ.

ಪಿನ್ನೆ ಒರು ಬೊಡ್ಡ ಎಲಿ ಅರ್ಸತ್ತ್ಲಾ ಚೆಂತ್, 'ನಾನ್ ಮುನ್'ಇಾಂಡ್ ಮೆಲ್ಲೆ ಅರಿರೆ ಡಬ್ಬರೆ ಮುಟ್ಟು ಪೋಯಿಟ್ತ್ ಅರಿ ತಿನ್ನೊಗು ಬಿಯಾರಿಚ್ಚೆ, ಅಪ್ಪಮೆ ಆ ಪೂಚೆ ಮ್ಯಾಂವ್ ಚೆಂತ್ ನಂಡೆ ಮೇಲ್'ಗ್ ಪಾರಿತ್ತ್. ಅಲ್ಲಾಹ್ ಕಾತೊ. ನಾನ್ ತಪ್ಪಾಟ್ತ್, ಮುಟ್ಟುತ್ತ್ ಸೂಂಬುಲು ಒಂಚಿತ್ತ್ ದೆಚ್ಚೆ.

ಒರು ಚೆರಿಯ ಚುಂಡೆಲಿ ತಂಡೊ ಮೂಕಾರ ಪಂದ್ ಪಾಟಿತ್ತ್ ಚೆಂತ್, 'ಪುತ್ತುಮೋಲು ನೆಲ್'ತ್ತ್ಲಾ ಬಿರ್'ಕಿಯೊ ನೆಯಿಚೋರ್ ತಿನ್ನೊಗುಂ ಆ ಪೂಚೆ ಬುಡುಲ್ಲೆ!

ಅಪ್ಪ ಒರು ಪಿಚ್ಚೆ ಎಲಿ ಚೆಂತ್, 'ನಾನ್ ಎತ್ತರೆ ನಾಳ್'ಲ್ ಪಾಲ್ ಕುಡಿಕೊಗು ಆ ಪೂಚೆರೆ ಪೇಡಿಲ್ ಅಯಿತಿಲ್ಲೆ. ಇನ್ನಲೆ ನಂಡೊ ದೋಸ್ತಿ ಪಾಲ್ ಕುಡಿಕೊಗು ಪೋಂಬೊ ಆ ಪೂಚೆ ಅದ್'ರೆ ಮೇಲೆ ಪಾರಿತ್ತ್ ಕೊಲೆ ಆಕಿರ್. ನಕ್ಕ ಇಪ್ಪ ಕಲಿಕೊಗು ದೋಸ್ತಿ ಇಲ್ಲೆ ಚೆಂತ್ ಬುಲ್ಚಿಟ್ತ್.

ಅಪ್ಪ, ಬೊಡ್ಡ ಎಲಿ ಸಮಾಧಾನ ಆಕಿಟ್ತ್ ಇಪ್ಪ ಆ ಪೂಚೆ ಮೆಲ್ಲೆಲೆ ಬಂತ್ ನಗ್ಗಲೆ ಕೊಲ್ಲುರೆದ್ ಬಂದಾಕೊನು. ನಗ್ಗ ಬೇನ್'ಮಾಯೆದ್ ತಿನ್ನೊಗು ಆವೊನು. ಇದ್'ಗ್ ಒರು ತೆರು ಉಂಡಾ?

ಕೂಡಿಯೆ ಎಲ್ಲಾ ಎಲಿಯುಂ ತಲೆ ಚೊರಿ'ತ್ತ್, ಬಿಯಾರಿಕ್ಕೊಗು ಸುರುವಾಕಿತ್. ಒರು ಬೆಲ್ಲೊ ಕರ್ತೊ ಎಲಿ ಚೆಂತ್, ಒರು ತೆರು ಉಂಡು, ನಾ ಚೆಲ್ಲರೆ' ಚೊಂತು.

ಅಪ್ಪ ಎಲ್ಲಾ ಎಲಿಯುಂ 'ಎಂದಾರೆ ಎಂದಾರೆ' ಚೆಂತ್ ಕೇಟ್ತ್.

ಅಪ್ಪ ಬೆಲ್ಲೊ ಕರ್ತೊ ಎಲಿ ಚೆಲ್ಲರೆ "ಪುತ್ತುಮೋಲೆ ಪೂಚೆರೊ ಕಲ್'ಗ್ ಗಂಚೆ ಕೆಟ್ಟೊನು. ಅಪ್ಪ ನಗ್ಗ ಎಲ್ಲಾ ಬಚಾವು ಆವುರೆ'.

ಎಲ್ಲಾ ಎಲಿಯುಂ ಕೊಸಿಲ್ ತುಲ್ಲಿತ್ತ್ 'ನಲ್ಲೊ ತೆರು, ನಲ್ಲೊ ತೆರು, ಶಹಬಾಸ್, ವಾ..ವಾ...' ಚೆಂತ್ ಚಿರಿಚ್ಚಿತ್ತ್.

ಇದ್ ಕೇಟ್ತ್ ಮೂಲೆಲಿನ್ನೊ ಒರು ಕೆಲವ ಎಲಿ ಚೆಂತ್ 'ಇದು ನಲ್ಲೆ ತೆರು ಒಕ್ಕು, ಆಯೆಂಗ್ ಪುತ್ತುಮೋಲೆ ಪೂಚೆಗ್ ಗಂಚೆ ಕೆಟ್ಟೊರೊ ಆರ್? ಎಲ್ಲಾ ಎಲಿಗುಂ ಐಸಾರೆ ತನ್ನಿ ಬೀತಿಯೆ ಪೋಲೆ ಅಯಿತ್. ಎಲ್ಲಾ ಒನ್ನುರೆ ಮೊಗ ಒನ್ನು ನೋಕುಂಬೊ ಮೆಲ್ಲೆಲೆ ಪೆರೊವುಲು ಬನ್ನೆ ಪುತ್ತುಮೋಲೆ ಪೂಚೆ ಎಲಿಗಲೆ ಮೇಲ್ ಪಾರಿತ್ತ್ ಕಲ್' ಪಿಡ್'ಚಿತ್ತ್ ಕೊನ್ನುತ್ತು. ಬಾಕಿ ಎಲಿಗ್ ಎಲ್ಲಾ ಚೈಚೆಂಗ್ ಬೇಗಿತ್ತ್ ತಿನ್ನ' ಚೆಂತ್ ಮೂಲೆ ಮೂಲೆಗೆ ಓಡಿತ್ತ್ ಒಂಚಿ ದೆಚ್ಚಿತ್ತ್.

## ಶಾಲೆ ಕಲ್ಲು ಜಬ್ಬಾರ್

ಜಬ್ಬಾರ್ ನಗಲೊ ಶಾಲೆಲ್ ಮಕ್ಕೊಂ ಮಾಸ್ಪರುಂ ಬಿಲಿಕ್‌ರೊ ಶಾಲೆ ಕಲ್ಲು ಜಬ್ಬಾರ್‌ಂಟ್. ಜಬ್ಬಾರ್‌ರೊ ಬಿಸಯ ಅಪೊಂಡೆ ಶಾಲೆರೊ ಮಕ್ಕುಗಲ್ಲಾ ಗೊಂತು. ನಿಗ್ ನಗಲೊ ಶಾಲೆಗೆ ಬಂತ್ ಜಬ್ಬಾರ್ ಎವುಡೆ ಉಲ್ಲ ಚಿಂತ್ ಕೇಟಿಂಗ್, ಶಾಲೆ ಕಲ್ಲು ಜಬ್ಬಾರಾ? ಚಿಂತ್ ಆ ಮಕ್ಕು ನಿಗ್‌ಗ್ ಸವಾಲ್ ಆಕ್‌ರಾರ್. ನಾನ್ ಚಿಲ್ಲೆರೆ, ಜಬ್ಬಾರ್ ಎಗ್‌ನೆ ಶಾಲೆ ಕಲ್ಲು ಚಿಂತ್.

ಜಬ್ಬಾರ್ ಸುಬಲೆ ಶಾಲೆಗ್ ಪೋಗು ಅಪೊಂಡೆ ಉಮ್ಮ ಎತ್ತರೆ ವಂತಿಯೆಂಗುಂ ಅಪೊನು ಕಂಬಳಿ ಪೊಯಿಚಿತ್ "ಎನಿಕ್‌ರಲೆ" ಚಿಂತ್ ಗಟ್ಟಿ ಬರಗ್‌ರ.

ಪಿನ್ನೆ ಶಾಲೆಗ್ ನೇರ ಆಯ್ತ್ ಚಿಂತ್ ಅಪುಂಡೆ ಉಮ್ಮ ಗೋಜಾಕ್‌ಪ್ಪ, ಹಾ ಹೂಂ ಚಿಂತ್ ಬುಲ್ಲು ಇಟ್‌ಪ್ಪತ್ ಮೆಲ್ಲೆ ಎನಿಕ್‌ರ. ಎಂಚಿತ್ ಕಲ್ಲಾರೆ ಪೋಯೆಂಗ್ ಮೊಗ ಕಲ್‌ಗೊಗು, ಕುಲಿಕೊಗು, ಬುಲ್ಲು ಇಟ್‌ಪ್ಪತ್ತೇ ನೇರ ಆಕ್‌ರ.



ಉಮ್ಮ, ಕುಲಿಚೊ ಜಬ್ಬಾರ್‌ಗ್ ತೋರ್ತ ಕೊಡ್‌ತುಟ್ತ್ ಕಲ್ಲಾರೆರೆ ಪರ್ತ್ ಬರುಂಬೊ ಉಮ್ಮರೊ ಕೈಲ್ ಅಡಿ ತಿಂಡ್‌ತ್ತ್ ಪರ್ಚಲ್ ತಿನ್ನಾತ್ತ್ ನಾಲ್ ಇಲ್ಲೆ.

ಉಮ್ಮ ಅವೊನುಗು ಕಲಿಗಿಯೋ, ಇಸ್ತಿ ಆಕಿಯೊ ಚೆಚ್ಚೆ ತುನಿ ಕೊಡ್‌ತುಟ್ಟು ಇಡೊನುಗು ಚೊನ್ನೆಂಗ್ ಇಾಯ ಆಕಿತ್ ಮಲ್ಲೆ ಇಡ್‌ರ.

ಪಿನ್ನೆ ಸಮಾಧಾನ ಆಕಿತ್, ಸುಬಲ್‌ತೊ ನಾಸ್ಪತ್ತ್‌ಗ್ ಬಿಲ್ಲೆಂಗ್ ಉದಾಸೀನತ್‌ಲ್ ನಾಷ್ಟೆ ಮುಟ್ಟ ದೆಚ್ಚಿಟ್ತ್ ನಕ್ ಪೋಲೆ ಬ್ಯಾಂಡಾ ಚೆಂತ್ ಇಾಯ ಆಕರ್.

ಉಮ್ಮ ಪೋಲೆ ಬೇಂಡೆಂಗ್ ಬ್ರೆಡ್ ತಿನ್ನ ಚೆನ್ನೆಂಗ್, ನಕ್ ಬ್ರೆಡ್ಡುಂ ಪಾಲ್ ಬೇಂಡ, ಚಾಯ ಬೇನು ಚೆಂತ್ ಇಾಯ ಆಕರ್. ಉಮ್ಮ ಚಾಯ ಕೊಡ್ತೆಂಗ್ ಅದ್ ಮದ್‌ರ ಇಲ್ಲೆ ಚೆಂತ್ ಬುಲ್‌ಪಿಡ್.

ಇಂಗ್ಲೆನ ಆಕಿತ್ ಶಾಲೆಗ್ ಪೋಗು ನೇರ ಆಕರ್. ನೇರ ಆಯಿತ್ ಬೇಗ ಪೋ ಜಬ್ಬಾರ್ ಚೆಂತ್ ಉಮ್ಮ ಗೋಜಾಕೆಂಗ್ ಹೂಂ ನಂಡೆ ತಲೆ ಕುತ್ತುರು ಚೆಂತ್ ತೊಡ್‌ಗ್‌ರ.

ಸಾರ ಇಲ್ಲೆ.. ಬೈಚೆರೆ ಮಾತ್ರ ಎಡ್‌ತ್ ಪೋ ಚೆನ್ನೆಂಗ್ ನಾನ್ ಶಾಲೆಗ್ ಪೋಂಡಿಲ್ಲೆ ಚೆಂತ್ ಕೈಕಾಲ್ ಅಡಿಕರ್.

ಒರ್ಕೊರ್ ಕ್ಲಾಸ್‌ರೊ ಮಕ್ಕ ಎಲ್ಲಾ ಅವೊಂಡೊ ಅವುತ್ತ್‌ಗ್ ಇಲ್‌ಇತ್ತ್, ಶಾಲೆರೊ ರಿಕ್ಲತ್‌ಲ್ ಒತ್ತಾಯತ್‌ಲ್ ದೈಪಾಟ್‌ರ.

ಒರು ಒರುಕ ಅವುಂಡೊ ಶಾಲೆರೊ ಬ್ಯಾಗೇ ತಯಾರ್ ಇಕ್ಕ್‌ಲ್ಲೆ. ಅಪ್ಪ ಅವೊಂಡೊ ಬುಟ್ತ್‌ಶಾಲೆಗ್ ನ್ಯಾರ ಆವುರು ಚೆಂತ್ ರಿಕ್ಲಾತ್ತಯಲ್ ನಗಲೆ ದೈಪಾಟಿತ್ ಪೆರುವು ಶಾಲೆಗ್ ಪೋಂಡು.

ಶಾಲೆರೊ ರಿಕ್ಲ ಪೋಯೆ ಪಿನ್ನೆ ಜಬ್ಬಾರ್‌ರೊ ತಲೆಕುತ್ತುಂ ಇಕ್ಕ್‌ಲ್ಲೆ, ಬುಲ್ಪುವಂ ಇಕ್ಕ್‌ಲ್ಲೆ, ಮಲ್ಲೆ ಟಿ.ವಿ. ಮುಟ್ಟ ದೆಚ್ಚಿತ್ತ್ ಕಾರ್ಟೂನ್ ನೋಕುರ! ಶಾಲೆ ಕಲ್ಲ ಜಬ್ಬಾರ್.

ಇನ್ನುಂ ಚೆಲ್ಲೊಗುಂಡ್ ಜಬ್ಬಾರ್‌ರೆ ಬಿಸಯ. ಚೆಮ್ಮೆ ಉಂಡು. ನಾನ್ ಚಾಡಿ ಚೊನ್ನೆ ಚೊಂತ್ ಮಾತ್ರ ಚೆಲ್ಲೊಗು ತೀರ.

ನೀನ್ ಜಬ್ಬಾರೊ ದೋಸ್ತಿಯಾ? ಒಕ್ಕು....., ನಿಂಡೊ ಪೇರ್ ಎಂದ್ರಬ್ಬಾ?


ನಾನ್ ಗಬ್ಬಾರ್! ಆರೊಟ್ಟುಗುಂ ಚೊಲ್ಲಂಡಾ....

## ಬೋಡು ಕುಂಬು ಕಾಕೆ



ಒರು ಕಾಕೆ ಪೇಂಟೆಗ್ ಪೋಯಿತ್ ಒರು ಕಟ್ಟಾಣತೆ ಮೇಲ್ ದೆಚ್ಚಿತ್ತ್ ನೋಕುಂಬೊ ಒರು ಚೆರಿಯೊ ಚೆರಾಕ ಕೈಲ್ ಬಾಲೆಪ್ಪ ತಿಂಡಾಕೊಂತು ಶಾಲೆರೆ ಅವುತ್ತುಗು ಪೋಯೋಂಟಿನ್ನ. ಕಾಕೆ ಕೂಡಲೇ ಚೆರಾಕರೆ ಕೈರೆ ಬಾಲೆಪ್ಪ ಪತ್ತಿ ಎಡ್ತಾಟ್ಲ್ಯಾ ಜೋರಾಯಿಟ್ಲ್ಯಾ ಪಾರಿತ್ತ್. ರಾಯತ್ತೆ ಅರ್ಗಾಲ್ ಇನ್ನೊ ಒರು ಕಾಡಾರೆ ಮರತ್ತೆ ಮೇಲೆ ದೆಚ್ಚಿತ್. ಬಾಲೆಪ್ಪತ್ತೆ ತಿನ್ನೊಗು ಸುರುವಾಕಾರ್. ಇದಾರೆ ಕಾಡಾರೆ ಅರ್ಗಾಲ್ ಇನ್ನೊ ಒರು ಕುದುಕೆ ನೋಕುರು. ಕಾಕೆರೊ ಕೈರೊ ಬಾಳೆ ಅಪ್ಪತ್ತೊ ನೋಕಿತ್ತ್ ಕುದುಕೆರೆ ಬಾಯಿಲ್ ತನ್ನಿ ಬಂಡ್.

ಎಗ್ಗನೆಂ ಹುನರ್ ಆಕಿತ್ತ್, ಬಾಲೆ ಅಪ್ಪತ್ತೊ ಕಾಕೆರೆ ಕೈರೆ ಕಕ್ಕೊನು ಚೆಂತ್ ಬಿಯಾರಿಚಿತ್ತ್, ಮರಾತ್ರೆ ಅಡಿಲ್ ಬಂತ್ ಕಾಕೆರೊ ನೋಕಿತ್ತ್.



ಸಲಾಂ ಕಾಕೆನ್ನ....., ಕಾಕೆ ಕೇಕಾತೆ ಪೋಲೆ ಆಕಿತ್ತ್, ಬಾಲೆಪ್ಪತ್ತೆ ಬಾಯಿಲ್ ಪಿಡಿಚ್ಚಿತ್ತ್  
ಗತ್ತಲ್ ದೈಕಾರ್.

ಕುದುಕೆ ಸುರವಾಕಿತ್ತ್ : "ಕಾಕೆನ್ನ ನೀನ್ ಇತ್ತರೆ ನಾಲ್ ಎವುಡೆಗ್ ಪೋಯಿನೆ?"

ಕಾಕೆ ಮುಂಡುಲ್ಲೆ.....

ಕುದುಕೆ : "ಕಾಕೆನ್ನ ನೀನ್ ಇಪ್ಪ ಚೆಂದ ಆಯಿರೆ. ನೀನ್ ಎಂದಾಗ್ ಮುಂಡುಲ್ಲೆ"

ಕಾಕೆಗ್ ಮನಸ್ಸಲ್ ಕೊಸಿಯಾಯೆಂಗುಂ ಮುಂಡುಲ್ಲೆ.

ಕುದುಕೆ : "ನೀನ್ ಮುಂಡುಲ್ಲೆ, ನಂಡೊ ಒಟ್ಟುಗು ನಿಕ್ಯ ಅರ್ಸಮ"

ಕಾಕೆಗ್ ಚೋರು ಕೊಸಿಯಾಯಿತ್. ಕೆಬುರುಲ್ ಬಾಯಿ ಮುಚ್ಚಿತ್ ಮುಂಡೆ ದೆಚ್ಚಿತ್ತ್.

ಕುದುಕೆ : "ಸಾರ ಇಲ್ಲೆ, ನೀನ್ ಮುಂಡಂಡ, ಆಯೆಂಗುಂ ನಿಕ್ಯ ಚೆಂದ ಪಾಡೊಗು ಬಂಡ್  
ಚೆಂತ್ ಕುರುಂಬಿ ಚೆಲ್ಲಾರ್. ಒರು ಪಾಟ್ ಪಾಡ್ ಚೆಂತ್ ಬಾರತ್ ಆಕ್ರ್.

ಕಾಕೆಗ್ ಭಾರೀ ಕೆಬುರುಲ್ ಕೊಷಿ ಅಯಿತ್. ಕೂಡಲೇ ಕಾ...ಕಾ... ಚೆಂತ್ ಕಲ್ಕಾರ್.

ಕಾಕೆ ಬಾಯಿ ಬುಟ್ಟೆ ಕೂಡಲೇ, ಬಾಯಿರೊ ಬಾಲೆಪ್ಪ ನೆಲ್ತಾಗ್ ಬೂಲುರು.

ಕುದುಕೆ ಕೂಡಲೇ ಪಾರಿತ್ತ್ ಬಾಲೆಪ್ಪ ಎಡ್ತ್‌ಟ್ತ್ ಕಾಡರೆ ಉಲ್ಲ ಓಡಿ ಪೋಂಡು.

ಮಕ್ಕಲೆ, ಇದಲ್ ಬುದ್ಧಿ ಎಂದಾರೋ ಚೊನ್ನೆಂಗ್, ನಗಲೆ ಆರುಂ ಬೆರ್ದೆಗ್ ಬಾರತ್  
ಆಕೆಂಗ್ ನಗಲೆ ಬುದ್ಧಿ ಕಲೆಯೊನುಗು ತೀರ. ಬೋಡು ಕುಂಬಾವೊಗು ತೀರ.

## ವೆಂಕಜ್ಜಿರೊ ಕೆಬುರು

ಒರು ಹಳ್ಳಿಲ್ ಒರು ಅಜ್ಜಿ ಇಂತ್. ಅಯಿಮರೆ ಪೇರ್ ವೆಂಕಜ್ಜಿ. ರಾಯತ್‌ರಗ್‌ಗಲ್ಲಾ ಪಿರ್‌ಸತ್ತೆ ಅಜ್ಜಿ. ರಾಯತ್‌ಲ್ ಏ ಮಂಗಿಲ ಇಕ್ಕಟ್, ಪಾವತ್ತೆಗ್ ಆಪೊಟ್ಟು, ಪಯಿಸಕಾರ್ ಆಪೊಟ್ಟು ವೆಂಕಜ್ಜಿ ಅವುಡೆಗ್ ಪೋಯಿತ್, ಪುದಿಯಾಂಪುಲೆ, ಪುದಿಯೊಪೆನ್ನರೊ ತಲೆ ಪುಂಞಿತ್ ಸುರೂಗು ಆಶೀರ್ವಾದ ಕೊಡುಕುರೆ ವೆಂಕಜ್ಜಿ. ಮಕ್ಕ ಶಾಲೆಗ್ ಪೋಯಿಲ್ಲೆಂಗೆ ವೆಂಕಜ್ಜಿ ಬನ್ನೆಂಗೆ ಆಯಿತ್, ಮಕ್ಕ ಬುಲ್ಬು ನಿಪ್ಪಾಟ್ಟಿತ್ ಶಾಲೆಗ್ ಪೋವಾರ್.

ವೆಂಕಜ್ಜಿ ಚೆರಿಯ ಗುಡಿಸಲ್‌ಲ್ ಒರುತಿಯೆ ಇನ್ನತ್ ಒರು ಆನ್ ಕೋಳಿ..... ಚೇಗಲ್‌ರೆ ಬಲ್ತೆಂತ್. ಆ ಚೆರಿಯ ಹಳ್ಳಿಗ್ ನೇರ ಬಲ್ತ್ ಸುಬಯಿ ಆಯಿತ್ ಚೆಂತ್ ಪಿಡಿಯಾವುರೆ ವೆಂಕಜ್ಜಿರೆ ಚೇಗಲ್ ಬುಲ್ಬುಟ್ಟೆ ಪಿನ್ನೆ. ಚೇಗಲ್ ಬುಲ್‌ಪಿಡರದ ಕೇಟ್, ಹಳ್ಳಿರೆ ಪೆನ್ನಿಗ್ ಎಲ್ಲ ಎಂಚಿತ್ ಅಡುಪುಗು ತೀ ಆಕುವರ್, ಆನಿಗ್ ಎಂಚಿತ್ ಸೊರತ್‌ಗ್ ಪೋವಾರ್. ಮಕ್ಕ ಎಂಚಿತ್ ಶಾಲೆಗ್ ಪೋನುಗು ತಯಾರಾವುರಾರ್.

ಇದ್ ವೆಂಕಜ್ಜಿಗ್ ಪಿಡಿಂತ್. ಅದ್‌ಕಾಯಿತ್ ವೆಂಕಜ್ಜಿಗ್ ಕೆಬುರುಂ ಇಂತ್. ನಂಡೆ ಕೋಳಿ ಕೂಕಿಲ್ಲೆಂಗೆ ಈ ಹಳ್ಳಿಲ್ ಆರುಂ ಎನಿಕ್ಕಿಲ್ಲೆ. ಈ ಹಳ್ಳಿಯೇ ನಡಕಾಲೆ, ಚೆಂತ್ ಕೆಬುರು ವೆಂಕಜ್ಜಿರೆ ತಲೆಗ್ ಏರಿಂತ್. ಒರು ನಾಲ್ ಈ ಹಳ್ಳಿರಂಕ್ ಪಡಿಪಾಟೊನು ಚೆಂತ್, ಚಾವು ನೇರ ವೆಂಕಜ್ಜಿ ತಂಡೊ ಚೇಗಲ್‌ರೆ ಎಡುತೋಂಟು ಮುಟ್ಟತ್ತೆ ಕಾಡ್‌ಗ್ ಪೋಯಿತ್ ದೆಚ್ಚಿತ್.


ಪಿತ್ಯಾಂಡ್ ಕಾಡ್‌ಲ್ ಅಸರ್‌ತೋಲುಂ ದೆಚ್ಚಿತ್ ಕಾತ್. ಅಸರ್‌ರೆ ವಕ್‌ಲ್ ಹಳ್ಳಿರೆ ವೆಂಕಜ್ಜಿನ್ ಕಾಡ್‌ಲ್ ಕೋಲು ಕೊತ್ತಿಟ್ ಒಟ್ಟಾಕ್ಕಿಕ್ಕೊಂತು ಇಂತ್. ವೆಂಕಜ್ಜಿಗ್ ವೆಂಕಜ್ಜಿನ್‌ರೊ ನೋಕಿತ್ ಅದೀಶ ಆಯಿತ್. ವೆಂಕಜ್ಜಿನ್‌ರೆ ಬಿಲ್ಲಿತ್ ಕೇಟ್. ವೆಂಕಜ್ಜಿ ನೀ ನಗಲೆ ಹಳ್ಳಿರೆ ಬಂಡೆಮಾ? ವೆಂಕಜ್ಜಿನ್ ಒಕ್ಕು ಚೆಂತ್.

ಅಪ್ಪ ವೆಂಕಜ್ಜಿ, ಹಾಂ! ಒಕ್ಕು? ನಂಡೆ ಚೇಗಲ್ ಕೂಕಾತೆ ಪಿನ್ನೆ ಹಳ್ಳಿರಗ್‌ಲೆ ನೇರ ಬಲ್ತರೆ? ವೆಂಕಜ್ಜಿನ್ ಚಿರಿಚಿತ್ ಚೆಂತ್ ನೇರ ಬೆಲ್‌ರೆ ಮಾತ್ರ ಅಲ್ಲ, ಅಸರುಂ ಆಯಿತ್.

వేంకజ్జిగ్ ఇదో కేటాత్త చంగే  
అయిత్. నాన్ నండే బేగల్ ఇల్లెంగా  
హళ్ళిల్ న్యార బెల్కలె బేంత్ బియారిళ్ళ...  
వేంకజ్జిరే కేబురు ఎల్లా ఒకత్తాగ్  
ఇలాఇత్.

వేంకజ్జి బేగల్ రే పూర్తా క్షాంత్  
చంగేల్ పేరొవు పూయిత్.

నగ్ ఇల్లెంగా ఏదుం ఆవుల్లె బేంత్  
ఆరుం బియారికోగు తిర, బేంత్ బుద్ది  
బంత్.



## ಪಡೆಚೋನ್ ಜಂಡ್ ಕಾಲ್ ತನ್ದರ್

ಹಜ್ ಪೆರ್ನಾಲ್ ಬಂತ್, ಹಜ್ ಪೆರ್ನಾಲ್ ಬಂತ್. ಹಸೀನಗ್ ಪುದಿಯ ಚೆಟ್ಟೆ ಎಡ್ಕುರೊ ಗೋಜಿ. ಹಜ್ ಪೆರ್ನಾಲ್ ವರ್ಷತ್ತ್‌ಗ್ ಒರುಕ್ಕಲ್ಲೆ ಬಂಡೊ, ನಂಡೆ ಅಬ್ಬರೆ ಕೈಲ್ ಚೆಂತ್ ಚಂದತ್ತೆ ಚೆಟ್ಟೆ ಎಡ್ಕೊನು. ಪೋಯೆ ಪೆರ್ನಾಲ್‌ಗ್ ಅಪ್ಪರಾತೆ ಅವುತಾರೆ ಜಮೀಲ ಇಟ್ಪಾರಾಲ್ ಅಲ್ಲೆ? ನೀಲಿ ಕಸವು ಕರೆ ಇನ್ನೆ ಚೆಟ್ಟೆ, ಅದಾರೆ ಕಾನ ಚಂದತ್ತೆ ರಂಗಾರೆ ಚೆಟ್ಟೆ ಇಟ್ಪಾತ್ತ್ ಜಮೀಲಗ್ ಮಚ್ಚರ ಆವುಂಪೋಲೆ ಆಕೊನು. ಅದೇ ಪೋಲ್‌ತೆ ಚೆಂದತ್ತೆ ಬೂಟ್ ಎಡ್ಕೊನು ಚೆಂತ್ ಹಸೀನರೆ ಹಾಜತ್. ಹಸೀನರೆ ಅಬ್ಬ ಕಾದಾರಿಯಾಕ ಬೆಲಿಯ ಪೈಸ ಇನ್ನೆ ಆಲ್ ಅಲ್ಲ. ಅಂಡಂಡ್ ನೈಚಿತ್ತ್ ಅಂಡಂಡ್ ಕಂಞ ಕುಡಿಕರ್‌ಗ್. ಅವುತುಲು ಅಯಲ್ ಒರುತ್ತಮೇ ನಯಿಕ್ಕಾರಯಲ್. ಅಯಲ್‌ಗ್ ಒರು ಪೆನ್ನ್, ಜಂಡ್ ಚೆರಿಯ ಆನ್ ಮಕ್ಕ. ಹಸೀನ ಒರೇ ಮೋಲು ಚೆನ್ನೊಪಿನ್ನೆ, ಉಮ್ಮೊಗುಂ ಅಬ್ಬಗುಂ ಪಿರ್‌ಸತ್ತೆ ಮೋಲು.

ಹಜ್ ಪೆರ್ನಾಲ್ ಬಂತ್. ಮಕ್ಕಗ್ ಚೆಟ್ಟೆ ತುನಿ ಎಡ್ಕೊನು ಚೆಂತ್ ಬಿಯಾರಿಚೆಂಕ್ ಚಮ್ಮೆ ಕಾಸ್ ಅಯಲೊ ಕೈಲ್ ಇಲ್ಲೆ. ಆನ್ ಮಕ್ಕ ಚೆರಿಯಗ್. ಅಂಕ್ ಸಾದಾರಣ ಚೆಟ್ಟೆ ತುನಿ ಎಡ್ತೆಂಕ್ ಮೆಯಿ. ಆಯೆಂಕ್ ಹಸೀನಗ್ ಬೇನ್‌ಮಾಯೆ ಪೋಲ್‌ತೆ ಚೆಟ್ಟೆ ಎಡ್ಕೊನುಗು ಒರು ಆಯಿರ ಬೇನು. ಅವುತರೆ ಚೆಲೊವು ಕೊರಚ್ಚಿತ್ ಕಾದಿರಾಕ ಹಸೀನಗ್ ಗುಲಾಬಿ ರಂಗ್ ಜರಿ ಇನ್ನೊ ಚೆಟ್ಟೆ ಎಡ್ಕಾರ್. ಆಯೆಂಕ್ ಬೂಟುಗ್ ಇನ್ನುಂ ಒರು ಆಯಿರ ಎವುಡ್‌ತೆ ಕೊಂಡೆ? ಪೋಯೆ ಪೆರ್ನಾಲ್‌ಗ್ ಎಡ್ತೊ ಬೂಟು, ಬೆಡ್‌ಕಾಗೆ ಮಾರೆ ಅದೇ ಪೋಲೆ ಉಂಡು.

ಅಬ್ಬ ಚೆಲ್ಲ್‌ರ್... ಮೋಲು ಹಸೀನ ಹರ ಕೆಟ್ಟಂಡ. ಬೂಟು ಎಡ್ಕೊಗು ಕಾಸ್ ಇಲ್ಲೆ. ನಾನ್ ಕಡ ಬೇಗ್ಲೆಲ್ಲೆ. ಈ ಕುರಿ ಪುದಿಯೆ ಚೆಟ್ಟೆಲ್ ಅದೇ ಪಲೇ ಬೂಟುಲು ಸುದಾರಿ. ಹಸೀನಗ್ ಅರ್ಸ ಬಂಡ್. ನಕ್ಕ ಪುದಿಯೆ ಕೆಸವರೆ ಬೂಟು ಬೇನು. ಇಲ್ಲೆಂಕ್ ನಾನ್ ಪೆರ್ನಾಲ್‌ರಂಡ್ ಬುಲ್ಚಿಟ್ತ್ ಕೆಡಕುವೆ ಚೆಂತ್ ಹರ ಪಿಡಿಕ್‌ರಾಲ್. ಉಮ್ಮ, ಅಬ್ಬ ಎತ್ತರೆ ಸಮಾಧಾನ ಆಕೆಂಗುಂ ಅವುಲು ಹರ ಬಟ್ಟುಲ್ಲೆ.

ಪಾವ ಕಾದಿರಾಕಗುಂ ಅಯಲ್ಲೆ ಪೆಂಞಾಯಿಗುಂ ತಲೆ ಬೆಚ್ಚಿ ಆವುರು. ತಂಬಿರಾನೆ ನಂಡೆ ಮೋಲುಗು ನಲ್ಲೆ ಬುದ್ಧಿ ಕೊಡು ಚೆಂತ್ ದುವಾರ್‌ಕಾರ್. ಪೆರ್ನಾಲ್‌ಗ್ ಜಂಡ್ ನಾಲ್ ಉಂಡು.

ಹಸೀನ ಅರ್ಪಣೆ ಅರ್ಪಣೆ ಬುಲಿಟ್‌ನಲ್ಲಿ ಕೆಡಕೊಡಲಾ. ನಕ್ಕ ಚಂದತ್ತೂ ಬೂಟು ಬೇನು. ಪಡಚೆಯವನೇ ನಕ್ಕ ಒರು ಚಂದತ್ತೂ ಬೂಟು ಅಬ್ಬ ಎಡ್‌ಕೊಳ್ಳೆ ಚಿಂತೆ ಬುಲಿಟ್‌ರಾಲ್. ಅವುಲುಗ್ ಅವುಡೆಮೆ ಒರಕ್ ಬಂಡ್.

ಒರಕ್ಕಲ್ ಪಡಚವನು ಒರು ಕಣಾವು ಕಾಟಾರ. ಹಸೀನ 'ಬೂಟು ಬೂಟು' ಚಿಲ್ಲ್‌ರಾಲ್. ಅಪ್ಪ ಒರು ಚಂದತ್ತೆ ಪೆನ್ನ, ನೋಕೊಗು ರಾಜಾವುರೆ ಮೋಲೆ ಪೋಲೆ ಉಲ್ಲಾಲ್. ತಲೆರೆ ಮುಡಿ ಬಂಗಾರ್ ಕಲರ್. ತಲೆ ನೊರಿಚ್ಚಿ ಬಂಗಾರರೆ ರಾಕಟಿ, ಕೇದಗೆ, ಮಲ್ಲಿಗೆ ಪೂ, ಕಾದಲ್ ಚಂದತ್ತೆ ಲೋಲಾಕ್, ಕಲ್ಲ್‌ಲ್ ಮಿಸ್ಸಿ ಮಾಲೆ, ಏಲ್ ಚುತ್ತುರೆ ಮಾಲೆ, ಕೈಲ್ ನೊರಚ್ಚಿ ಬಂಗಾರರೆ ಬಲೆ. ಚಿಂದತ್ತೆ ಪಟ್ಟರೆ ಚಿಟ್ಟೆ. ಹಸೀನರೆ ನೋಕಿತ್ತೆ ಚಿರಿಕ್ಕೊರಾಲ್. "ಬಾ ಹಸೀನ ಚಿಂತೆ ಚಿರಿಕ್ಕೊರಾಲ್". ಹಸೀನ ರಾಜಾವುರೆ ಮೋಲೆ ಮುಟ್ಟಿ ಪೋಂಡಾಲ್. ಅವೊಲೊ ಚಿಟ್ಟೆಂ ಬಂಗಾರ್ ನೋಕಿಟ್ಟೆ ಹಸೀನ ತಂಬುರಾನ್ ನಕ್ಕುಂ ಅಗಂತೆ ತನ್ನೆಲ್ಲೆ ಚಿಂತೆ ಬೇಜಾರಾಕ್‌ರಾಲ್. ಇಕ್ಕಟ್ಟೆ ಇತ್ತರೆ ಚಿಂದತ್ತೆ ಪೆನ್ನ, ಬೂಟು ಎಗಂತೆದ್ ಇಟ್ಟೊರಾಲ್ ಚಿಂತೆ ರಾಜಾವುರೆ ಮೋಲೆ ಕಾಲ್ ನೋಕುರಾಲ್.

ಹಸೀನಗ್ ಚೆಡಿಲ್ ಅಡಿಚಿ ಪೋಲೆ ಅವುರು. ರಾಜಾವುರೆ ಮೋಲುಗು ಕಾಲ್ ಇಲ್ಲೆ? ಕಾಲ್ ಇಲ್ಲೆ? ಅಪ್ಪಮೆ ಒರಕ್ಕರೆ ಕಬರ್ ಆಯಿಟ್ಟೆ ಎನಿಕ್ಕೊರಾಲ್. 'ಯಾ ಪಡೆಚೋನೆ ಇದ್ ಎಂದ್ ಕಲಿ ನಿಂಡೊ' ಅವುಲುಗು ಎಲ್ಲಾ ಕೊಡುತೆಂಗುಂ, ಕಾಲ್ ಕೊಡುತ್ತಿತ್ತೆಲ್ಲೆ! ಅವುಲುಗು ನಂಡೊ ಪೋಲೆ ನಿಕ್ಕೊಗು ಅವುಲ್ಲೆ! ನಡಕೊಗುಂ ಅವುಲ್ಲೆ! ತುಲ್ಲೊಗುಂ ಅವುಲ್ಲೆ!

ನಕ್ಕ ನೀನ್ ಬೂಟು ತಂತಿಲ್ಲೆ. ಆಯೆಂಗುಂ ಕಾಲ್ ತನ್ನೆರೆ. ನಾನ್ ನಡಕರೆ, ತುಲ್ಲರೆ, ಪಲೆಯ ಬೂಟು ಇಟ್ಟೆಂಗ್ ಎಂದೆ?

ಅಬ್ಬ ಅಬ್ಬ, ನಕ್ಕ ಮಾಫಾಕೊರು. ನಾನ್ ಪೆರ್ನಾಲ್ ಆಕರೆ. ನಕ್ಕ ಪಡೆಚೋನು ಬೂಟು ತನ್ನೆಲ್ಲೆಂಗುಂ ಕಾಲ್ ತನ್ನೆರೆ. ಜಂಡ್ ಕಾಲ್ ತನ್ನೆರೆ. ನಡಕೊನುಗು, ತುಲ್ಲೊನುಗುಂ ಕಾಲ್ ತನ್ನೆರೆ. ನಾನ್ ಅದ್‌ಕಾಯಿಟ್ ಪಡೆಚೋನುಗು ಎತ್ತರೆ ನನ್ನೆ ಚೊನ್ನೆಂಗುಂ ಮೈಯಾಗಲೆ ಚಿಂತೆ ಪಡೆಚೋನುರೊಟ್ಟುಗು ತೊಬ ಪಡೊರಾಲ್.

ಪಡೆಚೋನು ಮೋಲುಗು ನಲ್ಲೆ ಬುದ್ಧಿ ಕೊಡುತ್ತೆಲ್ಲೆ ಚಿಂತೆ ಕೊಸಿಲ್ ಕಾದಿರಾಕೊ ಕಣ್ಣೆಲ್ ತನ್ನೆ ಬಂಡ್.

## ಎನ್ನೋಗು ಪಡಿಕೊರು

1 ಒನ್ನು



ಒರು ಮಾಂಗೆ

2 ಜಂಡ್



ಜಂಡ್ ಅಪ್ಪಲು

3 ಮೂನು



ಮೂನ್ ಎಲೆ

4 ನಾಲ್



ನಾಲ್ ಪೂವು

5 ಅಂಜಿ



ಅಂಜಿ ಚೆಂಡ್

6 ಆರ್



ಆರ್ ಮೀನ್

7 ಏಲ್



ಏಲ್ ಚೀಲೆ

8 ಎಟ್ವ್



ಎಟ್ವ್ ಪೂಚೆ

9 ಒಲಿಂಚೊ



ಒಲಿಂಚೊ ನಾಯಿ

10 ಪತ್ತ್



ಪತ್ತ್ ಬೊಂಬೆ

10

20

30

40

50

60

70

80

90

100

ಪತ್ತ್ ಇರಿಯವು

ನುಪ್ಪವು

ನಾಪವು

ಬಿಂಬವು

ಅರ್‌ಮ್

ಎಲ್‌ಮ್

ಎಂಬ್

ತೊನ್ನೂರು

ನೂರು

## ರಸೂಲು ಕಾಟಿಯೊ ತೆರು

ಅಲ್ಲಾಂಡೊ ರಸೂಲ್ ಮುತ್ತು ನೆಬಿ ಮುಹಮ್ಮದ್ (ಸಲ್ಲಲ್ಲಾಹು ಅಲೈಹಿವ ಸಲ್ಲಮ್) ನಗ್ಗನ್ ನಲ್ಲೊ ತೆರು ಕಾಟಿರ್. ಖಾಲಿ ಬುದ್ಧಿ ಚೆನ್ನೊಲ್ಲ ಅದಾರೊ ಆಕಿತುಂ ಕಾಟಿರ್. ಅಯಲ್ ಕಾಟಿ ತನ್ನೊ ಒರು ಆದರ್ಶತ್ತೆ ತೆರುರೊ ನಿಗ್ಲೊ ಎದುರುಗ್ ಬೈಕೆರೆ.

ಒರ್ಕ ರಸೂಲ್ ಅಸರಾರೊ ವಕ್ತಲ್ ನಿಸ್ಕರ್ಚಿತ್ತ್ ತಂಡೊ ಶಿಷ್ಯ ಮಾರೆ ಒಟ್ಟುಗು ಪಳ್ಳಲ್ ದೆಚ್ಚಿಟ್ಟಿನ್ನಪ್ಪ, ಒರು ಉಮ್ಮ ತಂಡೆ ಅಂಜಿ ವರ್ಷತೊ ಕಿಡಾವುರೊಟ್ಟಿಗೆ ಪಳ್ಳಿಗ್ ಬನ್ನತ್ತ್ ರಸೂಲ್‌ರೊಟ್ಟಿಗೆ 'ಏ ರಸೂಲೆ, ನಂಡೊ ಈ ಕಿಡಾವು ಭಾರಿ ಪಂತಾರೆ ತಿನ್ನಾರ್. ಇದ್ ಅದಾರೊ ತಡಿಗ್ ನಲ್ಲ ಆವುಲ್ಲೆ. ನಿಗ್ ತೆಲ್ಲ ನಸೀಯತ್ ಚೆಲ್ಲೊನು ಚೆಂತ ಕೇಟ್ ಕೊಳ್ಳುರು. ಅದ್ಗ್ ರಸೂಲ್ ಬಿಯಾರಿಚಿತ್.....ಚೆಂತ, ಒರು ತಿಂಗ್ಲಲ್ ಪಿನ್ನೆ ಕೂಟಿ ಕೊಂಡು ಬಾ ಚೆಂತ ಚೆಲ್ಲಾರ್. ಶಿಷ್ಯ ಮಾರೆಲ್ಲಾ ಇದಾರೆ ನೋಕುರಾರ್.

ಒರು ತಿಂಗಳ್ ಕಲ್‌ಇತ್. ಉಮ್ಮ ಕಿಡಾವುರೊ ಕೂಟಿಕೊಂತ ಅಸರಾರೊ ವಕ್ತಲ್ ಪಳ್ಳಿಗ್ ಕಿಡಾವುರೊಟ್ಟುಗು ಬಂತ, ರಸೂಲ್‌ರೊ ಎದುರುಗು ನಿಸ್ಕಾರ್.

ಅಪ್ಪ ರಸೂಲ್ ಕಿಡಾವುರೊ ಮುಟ್ಟು ಬಿಲ್ಲಿತ್ತ್ ತಲೆ ಪೂಂಇತ್ ಚೆಮ್ಮೆ ಪಂತಾರೆ ತಿನ್ನೊಗು ತೀರಾ ಚೆನ್ನತ್ ನಸೀಹತ್ ಆಕಿತ್ ಕಡೆತಾರ್.

ಇದ್ ನೋಕಿಟ್ಟ್ ಶಿಷ್ಯ ಮಾರ್‌ಗೆಲ್ಲಾ ಅದಿಷ ಆವುರು! ಅಪ್ಪ ರಸೂಲ್‌ರೊಟ್ಟುಗು ಕೇಕರಾರ್, ಯಾ ರಸೂಲೆ ಇತ್ತರೆ ಚಿರಿಯೊ ಬಿಷಯ ಚೆಲ್ಲೊಗು ಒರು ತಿಂಗಳ್ ಬೇನಾ?

ರಸೂಲ್ ಚಿರಚಿತ್ತ್ ಚೆಲ್ಲಾರ್ "ಒಕ್ಕು ಒರು ತಿಂಗಳ್ ಮುನೊಲು ಆ ಉಮ್ಮಾಯವಲು ಕಿಡಾವುರೊ ನಂಡೊ ಮುಟ್ಟು ನಸೀಯತ್ ಚೆಲ್ಲೊಗು ಕೂಟಿಕೊಂಡು ಬನ್ನಪ್ಪ ನಾನೇ ಯಾರೆ ಪಂತಾರೆ ತಿಂಡ್ ಕೊಂತಿನ್ನೆ. ಆ ಆದತಾರೆ ಬುಡೊಗು ನಕ್ಕು ಒರು ತಿಂಗಳ್ ಬೇನಾಯಿತ್. ನಾನ್ ಆ ಆದತ್ ಬುಟ್ಟೊ ಪಿನ್ನೆ ಆ ಕಿಡಾವುಗು ನಸೀಯತ್ ಆಕೆ' ಚೆಂತ.

ಶಿಷ್ಯ ಮಾರ್ಗ್ ರಸೂಲ್‌ರೊ ಚೆಲ್ಲ್ ಕೇಟ್ ಸಂದೋಲ ಅಯಿತ್.

ಮಕ್ಕಳೇ ನಗ್ ಇನ್ನೂರ್ತಗ್ ಬುದ್ಧಿ (ನಸೀಹತ್) ಚೆಲ್ಲ್‌ರೊ ಮುನಲ್ ನಗ್‌ಲ್ಲ್ ನಗ್ ಸಮ ಆವೊನು. ಇದು ರಸೂಲ್ ಕಾಟಿಯೊ ಪಾಟ ತೆರು.

ನಿಗ್‌ಲೊ ಕೈಲುಂ ಇದೇ ಪೋಲ್ಲ್ಯೊ ರಸೂಲ್‌ರೊ ನಡನೊ ಬಿಷಯ ಇಕ್ಕು. ಎಲ್ಲಿ ನಕ್ಕ್ ಕಡತೊರು.

### ಬ್ಯಾರಿ ಭಾಷೆಯ ಕೆಲವು ಶಬ್ದಗಳ ಅರ್ಥ

ಅಡ್ಡಬಲಿಪ	-	ಹೆಬ್ಬುಲಿ
ಅದೀಷ	-	ಆಶ್ಚರ್ಯ
ಅಲ್‌ಕಡಿ	-	ಸೂರ್ಯ ಅಸ್ತಮಿಸುವ ಸಮಯ
ಕಸವು ತುನಿ	-	ಜರಿ ಬಟ್ಟೆ
ಕುದುಕೆ	-	ನರಿ
ತೋರ್ತ	-	ಬೈರಾಸು
ತೌಬ	-	ಪಶ್ಚಾತ್ತಾಪ
ನಸೀಯತ್	-	ಬುದ್ಧಿವಾದ
ಪಟ್ನ್	-	ರೇಶ್ಮೆ
ಪಡೆಚೋನು	-	ದೇವರು, ಸೃಷ್ಟಿಸಿದವನು
ಬಾಲೆಪ್ಪ	-	ಬಾಳೆಹಣ್ಣಿನ ತಿಂಡಿ
ರಹಮ್	-	ಕರುಣೆ
ರಾಕಟಿ, ಕೇದಗೆ	-	ತಲೆಗೆ ಧರಿಸುವ ಬಂಗಾರದ ಒಡವೆ
ವಂತಿಯೆಂಗ್	-	ಎಬ್ಬಿಸಿದರೆ
ಹುನರ್	-	ಉಪಾಯ
ಸಂದೋಲ	-	ಸಂತೋಷ
ಸುಕ್ರಗೆ	-	ಸಣ್ಣ ತಟ್ಟೆ

## ಕೊನೆಯ ಮಾತು

ಬ್ಯಾರಿ ಬಾಷೆಯ ಅಭಿವೃದ್ಧಿ ಬ್ಯಾರಿ ಮಕ್ಕಳಿಂದಲೇ ತೊಡಗಬೇಕು. ತನ್ನ ಮಾತೃ ಭಾಷೆಯ ಅಡಿಪಾಯ ಹಾಕುವವರು ನಮ್ಮ ಪುಟ್ಟ ಕಂದಗಳು. ಇಂದಿನ ಇಂಗ್ಲಿಷ್ ಭಾಷೆಯ ವ್ಯಾಮೋಹ, ಡ್ಯಾಡಿ ಮಮ್ಮಿ ಸಂಸ್ಕೃತಿ, ನಮ್ಮ ಭಾಷೆಗಳನ್ನು ನಿರ್ಲಕ್ಷಿಸುವ ಮಟ್ಟಕ್ಕೆ ಇಳಿದಿದೆ. ಆಡಳಿತ ಭಾಷೆ ಕನ್ನಡವನ್ನೇ ಮರೆಯಲೆತ್ತಿಸುವ ನಮ್ಮ ಜನಾಂಗ, ಮನೆ ಭಾಷೆ ಬ್ಯಾರಿಯನ್ನು ಮರೆತರೆ ಆಶ್ಚರ್ಯವಿಲ್ಲ. ಹಲವಾರು ಹಿರಿಯರು ಬ್ಯಾರಿ ಭಾಷೆಯನ್ನು ಮಾತಾಡಲು ನಾಚಿಕೆ ಪಡುವ ಕೀಳರಿಮೆ ನಮ್ಮಲ್ಲಿತ್ತು. ಆದರೆ ಒಂದೂವರೆ ದಶಕದಿಂದ ನಡೆದಿರುವ ಬ್ಯಾರಿ ಆಂದೋಲನವು ಬ್ಯಾರಿ ಭಾಷೆಯ ಬಗ್ಗೆ ಜಾಗೃತಿ ಹುಟ್ಟಿಸುತ್ತಿದೆ. ಬ್ಯಾರಿ ಭಾಷೆಯನ್ನು ಕನ್ನಡ ಲಿಪಿಯಲ್ಲಿ ದುಡಿಸಿ, ಬ್ಯಾರಿ ಭಾಷೆಯ ಬಗ್ಗೆ ಜಾಗೃತಿ ಹುಟ್ಟಿಸುವುದು ಈ ಮಕ್ಕಳ ಸಾಹಿತ್ಯದ ಗುರಿ. ಬ್ಯಾರಿ ಅಧ್ಯಯನ ಕೇಂದ್ರ ಈ ಬಗ್ಗೆ ದುಡಿಯಲು ಮುಂದೆ ಬಂದಿದೆ. ಬ್ಯಾರಿ ಭಾಷೆಯ ಸೊಗಡು, ಮರೆತು ಹೋದ ಬ್ಯಾರಿ ಪದಗಳನ್ನು ಮಕ್ಕಳಿಗೆ ನೆನಪಿಸುವಲ್ಲಿ ಈ ನನ್ನ ಚಿಕ್ಕ ಪ್ರಯತ್ನ ಯಶಸ್ವಿಯಾದಲ್ಲಿ ಅದುವೇ ನನಗೆ ಸಂತೋಷದ ಸಂಗತಿ.

ಈ ಕೃತಿಯನ್ನು ಹೊರತರಲು ಸಹಕರಿಸಿದ ಅಖಿಲ ಭಾರತ ಬ್ಯಾರಿ ಪರಿಷತ್‌ನ "ಬ್ಯಾರಿ ಅಧ್ಯಯನ ಕೇಂದ್ರ"ಕ್ಕೆ ನಾನು ಋಣಿ. ಈ ಬಗ್ಗೆ ಸಹಕಾರ ನೀಡಿದ ಹಾಜಿ ಮುಮ್ಮಾಜ್ ಅಲಿ (ಗೌರವ ಅಧ್ಯಕ್ಷರು, ಅಖಿಲ ಭಾರತ ಬ್ಯಾರಿ ಪರಿಷತ್) ಮತ್ತು ಬಿ.ಎ. ಮುಹಮ್ಮದ್ ಹನೀಫ್, ಎಡ್ವೊಕೇಟ್ (ಅಧ್ಯಕ್ಷರು, ಅಖಿಲ ಭಾರತ ಬ್ಯಾರಿ ಪರಿಷತ್), ಮುಹಮ್ಮದ್ ಸಾಲಿ ಮತ್ತು ಅಖಿಲ ಭಾರತ ಬ್ಯಾರಿ ಪರಿಷತ್‌ನ ಎಲ್ಲಾ ಸದಸ್ಯರಿಗೆ ನನ್ನ ವಂದನೆಗಳು. ಈ ಕೃತಿಯನ್ನು ಬರೇ ಅಲ್ಲ ಮೊತ್ತಕ್ಕೆ ಚಿಕ್ಕ ಮಕ್ಕಳಿಗೆ ಒದಗಿಸಲು ಜಾಹಿರಾತುಗಳೊಂದಿಗೆ ಸಹಕರಿಸಿದ ಸಹೃದಯರಿಗೆ ಮತ್ತು ಚೊಕ್ಕವಾಗಿ ಅಕ್ಷರ ಜೋಡಿಸಿ ಛಾಪಿಸಿದ ಆಕೃತಿ ಕಂಪ್ಯೂಟರ್ಸ್‌ನ ಗೆಳೆಯ ಕಲ್ಲೂರು ನಾಗೇಶ್ ಮತ್ತು ಸಿಬ್ಬಂದಿಗಳಿಗೆ ನನ್ನ ವಂದನೆಗಳು ಸಲ್ಲುತ್ತವೆ. ಕತೆ, ಲೇಖನಗಳ ಕಂಪ್ಯೂಟರ್ ಟೈಪಿಂಗ್ ಮಾಡಿದ ಶ್ರೀ ರಫೀಕ್ ತುಂಬೆ ಈ ಸಮಯದಲ್ಲಿ ನೆನಪಿಗೆ ಬರುತ್ತಾರೆ.

ಈ ಚಿಕ್ಕ ಕೃತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನನಗೆ ಬರೆದು ತಿಳಿಸಿದರೆ ಮುಂದಿನ ಪ್ರಕಟಣೆಗಳಿಗೆ ನನಗೆ ಸಹಕರಿಸಿದಂತಾಗುತ್ತದೆ.

1 ಡಿಸೆಂಬರ್ 2006

ವಹಾಬ್ ದೊಡ್ಡಮನೆ

ಬ್ಯಾರಿ ಅಧ್ಯಯನ ಕೇಂದ್ರ,

ಕ್ಯಾಪಿಟಲ್ ಎವಿನೂ, ತಳ ಅಂತಸ್ತು



ಜಿಲ್ಲಾಧಿಕಾರಿ ಕಛೇರಿ ಬಳಿ, ಮಂಗಳೂರು - 575 001

*With Best Compliments from.*

**B.A. Mohammad Haneef**

**ADVOCATE & NOTARY**

President  
**Akhila Bharatha Beary Parishat (R)**  
2B, Capital Avenue,  
Hamilton Circle,  
Mangalore - 575 001



**BEARY RESEARCH CENTRE**

2B, Capital Avenue,  
Hamilton Circle, Mangalore - 575 001

Sponsored by :  
**Akhila Bharatha Beary Parishat (R), Mangalore**

Development of Language    Upliftment of Community    Study of Culture

BEST WISHES FROM

**UNITY HEALTH COMPLEX...**

**HEALTHY CHILDREN, MAKE A HEALTHY NATION**

**Helping Future generation to health,**



**UNITY**

**Health Complex**  
— *expect life*

Estd : 1978

P.O. Box 535, Kankanady, Mangalore - 575 002

Tel. : 91-0824-424555 (30 lines) Emergency : 105 707,

Fax : 91-0824-432691

Website : [uchsltd.com](http://uchsltd.com) Email : [info@uchsltd.com](mailto:info@uchsltd.com)